



Date: 10.02.2024

The Manager - Listing
BSE Limited
Phiroze Jeejeebhoy Towers
Dalal Street,
Mumbai - 400 001

Dear Sir,

Sub: Newspaper Publication of the Unaudited Financial Results
Ref: Regulations 47(3) of the SEBI (LODR) Regulations 2015

Ref: Scrip Code: INE648E01010 Scrip ID: 517397(PAN ELECTRONICS INDIA LTD)

With reference to the above subject and pursuant to Regulation 47(3) of the SEBI (Listing Obligations and Disclosure Requirements) Regulations 2015, we are enclosing herewith Newspaper publications of Unaudited Financial Results for the Quarter ended 31st December 2023 published in the Business Line (English Newspaper) and Eesanje (Kannada Newspaper) on 10.02.2024.

Kindly take the above information on record and confirm compliance.

Thanking You,

Yours faithfully,

For PAN ELECTRONICS (INDIA) LIMITED

GULLU GELLARAM TALREJA
Managing Director | DIN : 01740145

Regd. Office:

PAN ELECTRONICS (INDIA) LIMITED
#16B, Peenya industrial Area Phase -1 Pipeline Road,
Bengaluru, Karnataka 560058
+91 80 28396227 | accounts@panelectronicsindia.com
CIN: L00309KA1982PLC004960

Factory:

#1E, Peenya industrial Estate 1st Main Road,
Peenya 2nd Phase, Bengaluru, Karnataka 560058
+918041170074
info@panelectronicsindia.com
www.panelectronicsindia.com



QUICKLY.

Forex reserves rise \$5.7 b to \$622.469 billion



Mumbai The country's forex reserves jumped by \$5.736 billion to \$622.469 billion for the week ended February 2, the Reserve Bank said on Friday. In the previous week, the overall reserves had increased by \$5.91 billion to \$616.733 billion. In October 2023, the country's forex kitty had reached an all-time high of \$645 billion.

Ai edtech ConveGenius raises ₹15 crore

Bengaluru ConveGenius, an AI EdTech, has raised ₹15 crore led by Source Inc along with a partnership with the firm to enhance its cloud services and accelerate its generative AI development, company said in a release.

India one of the fastest growing markets for Alexa devices: Amazon

BETTING BIG. GenAI will play a key role in product development of Alexa-enabled devices in the future

Ayushi Kar
Mumbai

India is one of the fastest growing markets for Alexa devices, said Parag Gupta, Director and Country Manager, Amazon Devices India. Speaking to *businessline* on the sixth anniversary of launching Alexa devices in India, Gupta claimed that Amazon has delivered Alexa-enabled devices (Echo or a Fire TV) to 99 per cent of pin codes in India.

"Last year, for example, we shipped an Echo or a Fire TV to 99 per cent of the pin codes in India. Our users are spanning across the country. It's not just metros like Delhi, Mumbai and Bengaluru but also smaller



BULLISH OUTLOOK. Parag Gupta (left), Director and Country Manager of Amazon Devices India, and Dilip RS, Director and Country Manager of Alexa India

cities in areas like Spiti and Bastar and I think that's another factor in how adoption has grown," he said.

Gupta did not divulge in-

di-specific numbers, including the number of devices that have been sold here till now. However, on the localisation front, he said 100 per

cent of Amazon's Fire Sticks are made in India, while Echoes are still imported. The plan, according to Gupta, is to localise production of Echo devices eventually to improve affordability of the devices.

Generative AI will also play a significant role in product development of Alexa-enabled devices in the future. According to Dilip RS, Director and Country Manager of Alexa India, Amazon is incorporating generative AI capabilities in Alexa. "I think we are at the inflection point of technology in a way because Alexa has been working on generative AI models, large language models,"

Dilip added that many AI-enabled new features will come live in India. This will empower Alexa with new capabilities, especially making its conversation more human to human, and further enable real-world applications of the device.

In the past five-six years, Gupta claimed that affordability of Alexa has improved significantly. "And then I think (there has been an improvement) from an affordability perspective, but over five years ago, a smart bulb could have cost you about ₹2,000.

"And today on Amazon with the Echo bundle, you could get for as little as ₹200. So, there is definitely that shift in affordability that's going on."

Retrenched employees have been offered two months of compensation, along with the variable payout for FY24, the company said in a statement.

"Licious, as a brand, sees significant scope in expanding the number of targeted households to further fuel the consumer transition from traditional markets to contemporary purchase formats. We are re-prioritising our cost overlays, considering the new growth levers. In doing this, it is unfortunate that we have to separate with some employees who have been a part of our journey," the company said.

The Bengaluru-based company had approximately 3,000 employees in January this year, including 650 in

In operational reset, Licious lays off 80 employees

Anchal Verma
Bengaluru



Licious, D2C fresh meat and seafood company, has laid off 80 employees, representing 3 per cent of its total employee base as a part of operational reset to sharpen growth focus. The affected employees were informed on Friday.

Retrenched employees have been offered two months of compensation, along with the variable payout for FY24, the company said in a statement.

"Licious, as a brand, sees significant scope in expanding the number of targeted households to further fuel the consumer transition from traditional markets to contemporary purchase formats. We are re-prioritising our cost overlays, considering the new growth levers. In doing this, it is unfortunate that we have to separate with some employees who have been a part of our journey," the company said.

The Bengaluru-based company had approximately 3,000 employees in January this year, including 650 in

Retrenched employees have been offered two months of compensation, along with the variable payout for FY24

corporate roles and 2350 in production and supply chain functions. The company plans to unveil a renewed market expansion strategy, resetting the growth triggers in the coming weeks. Licious will focus on expanding the market potential and reach in the next financial year, as stated in the release.

With a new CEO, PepsiCo eyes bigger bite of snacks market

Meenakshi Verma Ambwani
New Delhi



Jagrut Kotecha, CEO, PepsiCo

"Rise up, baby", goes PepsiCo's new tagline introduced last year. Jagrut Kotecha, who has been announced as the new CEO for the India region, has been doing just that. A PepsiCo veteran, having spent 30 years in the organisation, Kotecha is currently serving as the Chief Commercial Officer for PepsiCo Africa, Middle East and South Asia (AMESA).

He will take over the reins of India in March from Ahmed El Sheikh, the first expat CEO to lead operations here. Kotecha, who has been based in Dubai for his AMESA role, will be returning to India after nearly five years.

His appointment is particularly interesting as PepsiCo has been gaining share in savoury snacks in India. Kotecha led the snacks cat-

egory for India from October 2016 to May 2019 before moving to an international role. India is among the fastest growing markets in the AMESA region for PepsiCo. The snacks and beverage maker has appointed Kotecha to lead India at a time when the company wants to tap into the country's growing disposable incomes and low per-capita consumption levels.

In 2021, the company made its largest greenfield investment to set up its fifth snacks plant in Uttar Pradesh. Last year, it announced an investment of ₹778 crore in setting up its first snacks plant in Assam. However, sluggish rural demand has been a key challenge for the FMCG industry in the past one year amidst intensifying competition. At the same time, the new age channels such as modern trade and e-commerce are growing in salience. A lot is also riding on the upcoming summer season for the beverage players after 2023 saw a washed out summer season due to unseasonal rains.

REVENUES UP
As per an RoC filing, PepsiCo India ended FY23 with total revenues of ₹8,129 crore, up 29 per cent. Its net profit surged to ₹255.75 crore in FY23, up from ₹278.77 crore in FY22, marking its sixth year of profitable growth.

Snacks and beverage major PepsiCo on Friday said that its India business recorded mid-single-digit organic revenue growth in the full year of 2023. The company saw growth in beverage unit volumes but dip in snacks unit volume in the India market in CY2023.

The company's management said, "For the full year, developing and emerging markets such as Mexico, Brazil, Egypt, Turkey, Poland, and Pakistan each delivered double-digit organic revenue growth while Saudi Arabia delivered high-single-digit growth and China and India each delivered mid-single-digit growth."

The company added that it also gained share in the savoury snack segment in markets including China, Brazil, India and the Netherlands among others.

"We believe our interna-

PepsiCo says India unit saw mid-single-digit organic revenue growth in CY2023

Meenakshi Verma Ambwani
New Delhi



Pepsi also gained share in the savoury snack segment in markets including China, Brazil, India and the Netherlands

national markets represent a long runway for profitable growth. We remain committed to expanding our presence and scale across geographies by offering a tailored assortment of products, flavours and packages that make our global brands locally relevant," the snacks and beverage major added.

Talking about the performance of Africa, Middle East and the company had said in its statement in January.

venient foods unit volume declined 3.5 per cent, primarily reflecting a high-single-digit decline in South Africa... Additionally, India experienced a low-single-digit decline.

"Beverage unit volume grew 2 per cent, primarily reflecting double-digit growth in India and low-single-digit growth in the Middle East," it added.

CRUCIAL ROLE

Last month, PepsiCo announced the appointment of Jagrut Kotecha as the CEO for India. Kotecha, is currently Chief Commercial Officer of PepsiCo in Africa, Middle East and South Asia and will assume the new role in March.

The snacks and beverage major also said that India remains "pivotal" market, playing a crucial role in its global strategy. "In 2023, PepsiCo India continued to deliver robust financial results accelerating its transformation journey," the company had said in its statement in January.

TATA POWER
Corporate Contracts Department, 7th Floor Station B
Board Line: 022-67173323, Mobile: 7208179100 | CN: L28020H919P, CA30367

NOTICE INVITING TENDER
The Tata Power Company Limited invites tender from eligible vendors for the following package:
CLA for civil works at Trombay plant and colony for 2 years Chennai-Mumbai
Mumbai 40074

For detail NIT, please visit Tender section on website <https://www.tatapower.com> Last date for receipt of request for issue of documents is 24th February 2024 up to 1500 hrs.

PAN ELECTRONICS (INDIA) LIMITED

Regd. Office: 10B, 1st Phase, Peenya Industrial Area Peenya, Bangalore - 560058.
Email: panelectronics@panelectronics.com
Website: <http://www.panelectronics.com/india/>
GSTIN: 29AABG0468942V, CIN: L00390A19PCL0504960

EXTRACT OF STANDALONE UNAUDITED FINANCIAL RESULTS FOR THE QUARTER ENDED DECEMBER 31, 2023

(Regulation 47 (1) (b) of the SEBI (LODR) Regulations, 2015)

Sl. No.	Particulars	Quarter ended 31 Dec 2023 (Unaudited)	Year to Date 31 Dec 2023 (Unaudited)	Quarter ended 31 Dec 2022 (Unaudited)
1.	Total Income	56.57	173.45	26.71
2.	Net Profit for the period (before tax/Exceptional Items)	(47.54)	(213.93)	(121.86)
3.	Net Profit for the period before tax (after Exceptional Items)	(47.54)	(213.93)	(121.86)
4.	Net Profit for the period after tax	(47.54)	(213.93)	(121.86)
5.	Total Comprehensive Income for the period (Comprising Profit for the period (after tax) and Other Comprehensive Income (after tax)	(47.54)	(213.93)	(121.86)
6.	Equity share Capital	400	400	400
7.	Earnings Per Share (of Rs. 10/- each) (after continuing and discontinued operations) - Basic & diluted	Basic: (0.12) Diluted: (0.12)	Basic: (0.53) Diluted: (0.53)	Basic: (0.30) Diluted: (0.30)

Notes:
a) The above financial results have been reviewed by the Audit Committee and approved by the Board of Directors at its meeting held on February 09, 2024.
b) The above is an extract of the detailed format of the Unaudited Financial Results for the quarter ended December 31, 2023 with BSE Ltd. Under Regulation 33 of the SEBI (Listing Obligations & Disclosures Requirements) Regulations, 2015. The full format of the Unaudited Financial Results are available on the company's website and website of BSE Ltd. at www.bseindia.com

For and on behalf of Board of Directors
Sd/-
Gulraj Gelluram Tamsing
Managing Director
DDN0740145

Place : Bengaluru
Date : 08.02.2024

PIMPRI CHINCHWAD MUNICIPAL CORPORATION, PIMPRI, PUNE - 411018.
CIVIL PROJECT/DEPARTMENT
E-TENDER NOTICE No. - CIVIL-F/H/07/84/2023-2024

Offers by way of e-tendering (Percentage) are invited by the City Engineer, Pimpri Chinchwad Municipal Corporation from contractors in e-tendering system for following works.

- The contractor shall quote his Percentage offer on the Cost of work excluding Material testing charges as mentioned below.
- The offer for work shall be exclusive of GST. The GST at the applicable rate shall be paid separately by PCMC for work.
- Regarding the Royalty, the policy that the corporation determines will be binding on you.

Sl. No.	Name of work	Estimated cost put to the Tender (Rs) (4+6)	Cost of Work excluding Material Testing charges (Rs)	Royalty (Rs)	Testing Charges (Rs)	Earnest money (0.50%) (Rs)	Security Deposit (5%) (Rs)	Time limit in calendar months including Monsoon	Cost of Tender Document GST/(Non refundable) (Rs.)
1	DEVELOPMENT OF 24 M DP ROAD FROM TRIVENI NAGAR TO TALAWADE CHOKK, IN PRABHAG NO. 12(REMAINING ROAD ASPHALTING)	15,48,91,036	15,45,17,337	27,61,088	3,73,699	7,74,455	77,44,560	18	37,430
2	CONSTRUCTION OF 30M DP ROAD FROM DEHU ALANDI ROAD TO SONAWANE VASTI IN CHIKALI PRABHAG NO. 1	15,32,04,059	15,46,93,229	24,39,000	5,10,830	7,76,020	77,60,210	18	37,430
3	DEVELOPMENT OF 24M WIDE DP ROAD FROM CHIKALI CHOWK TO SONAWANE WASTI WARD NO.1	23,23,32,586	23,18,24,576	42,78,937	5,08,010	11,61,663	1,16,16,630	18	37,430
4	DEVELOPMENT OF 18M WIDE DP ROAD FROM INDRAPRASTHA MANGAL KARYAVLAY TO SANTPEETH AND OTHER DP ROADS IN CHIKALI WARD NO.1	23,55,68,292	23,50,57,592	13,51,184	5,08,700	11,77,831	1,17,78,320	18	37,430

Time table for the tenders shall be as follows:

Online sale of tenders	Date- 10/02/2024 to 26/02/2024
Last date of submission of tenders	Date- 26/02/2024 up to 3:00 pm
Pre Bid Meeting Date and Time	Date- 14/02/2024 at 3:00 pm
Place of Pre Bid Meeting	Office of City Engineer, PCMC Main Building Pimpri, Pune - 411018
Date of opening of tenders	Date- 27/02/2024 at 3.00 pm (if possible)

The Municipal Commissioner PCMC reserves the right to accept or reject any tender partially or completely without any reason therefor. The details of above works, such as Security Deposit, Earnest Money Deposit, Terms & Conditions of the Tender and Schedule of works, are available on web site www.pccmcindia.gov.in <http://mahatenders.gov.in>

In case of any technical problem related to the tender document, the same can be referred to the NIC email support at eproc@nic.in or on telephone numbers 0120-4200462, 0120-4001002, 0120-4001005, 0120-827787.

Sd/-
(Makarand Nikam)
City Engineer,
Pimpri Chinchwad Municipal Corporation,
Pimpri, Pune - 411 018.

ADVT No: 535
No: ENG3/TEN/14/WS/12/2024
Date :- 09/02/2024

Pimpri Chinchwad Smart City Limited
Selection of Concessionaire for providing Comprehensive services for Monetization of the Variable Message Display (VMD) as Revenue Sharing Model
E-Tender No.05/2023-24

Request for Proposal (RFP)
The Pimpri Chinchwad Smart City Limited (PCSL) invites proposal from experienced Companies/Firms for appointment of "Concessionaire" for the work as mentioned below Name of the Work - Selection of Concessionaire for providing Comprehensive services for Monetization of the Variable Message Display (VMD) as Revenue Sharing Model

Sl/No	Name of the Item	Description
1	Accessibility of RFP	e-Procurement Portal https://mahatenders.gov.in
2	Period of Sale/Download of RFP - Start Date and End Date	From 08/02/2024, 11:00 hrs. to 23/02/2024, 15:00 hrs.
3	RFP document fee (Non-refundable and Not enclosed)	INR 37,430 (Thirty Seven Thousand Four Hundred Thirty only)
4	Earnest Money Deposit (EMD)	INR 7,55,000 (Seven Lakhs Fifty Thousand Only)

Terms & Conditions and other relevant details can be viewed on <https://mahatenders.gov.in> in right to meet any or all of the tenders, if any stage, without assigning any reasons given or reviewed by the undersigned whose decision will be final.

Sd/-
Advertiser Name: N/A
PCSL/04/WS/09/2024
Date: 08/02/2024

(Shehar Singh)
Chief Executive Officer
Pimpri Chinchwad Smart City Limited, Chinchwad-411018

NATURAL CAPSULES LIMITED
No. 23, "Trident Towers", 4th Floor, 103 B, Road, Jayanagar 2nd Block, Bangalore - 560011. Ph: 2656 167 1573, Fax 26561662.
E-mail: info@naturalcapsules.com | CIN: L81104IN1999PC00142

EXTRACT OF STATEMENT OF STANDALONE AND CONSOLIDATED UNAUDITED FINANCIAL RESULTS FOR THE QUARTER ENDED 31ST DECEMBER, 2023 (Rs. in Lakhs)

Sl. No.	PARTICULARS	STANDALONE			CONSOLIDATED								
		QUARTER ENDED	YEAR ENDED	QUARTER ENDED	YEAR ENDED	QUARTER ENDED	YEAR ENDED						
1	Revenue from operations & other income	3,909.01	8,812.02	4,951.00	11,549.00	13,900.00	7,393.00	4,048.00	3,798.00	11,622.00	13,911.00	17,294.00	
2	Net Profit from Ordinary activities before tax	229.00	254.00	702.00	815.00	2,118.00	2,574.00	179.00	214.00	702.00	662.00	2,154.00	2,499.00
3	Net Profit from Ordinary activities after tax	175.00	187.00	525.00	612.00	1,583.00	1,629.00	121.00	158.00	525.00	459.00	1,579.00	1,845.00
4	Total Comprehensive Income(OI) for the period	175.00	187.00	525.00	612.00	1,583.00	1,629.00	121.00	158.00	525.00	459.00	1,579.00	1,845.00
5	Paid-up Equity Share Capital (Face value of Share of Rs.10/- each on an date)	833.00	933.00	924.00	933.00	924.00	924.00	933.00	933.00	924.00	924.00	924.00	933.00
6	Other Equity	-	-	-	-	-	-	-	-	-	-	-	-
7	Earnings Per Share (EPS) (of Rs. 10/- each) (Before & after extraordinary item)	1.82	2.11	5.68	6.55	17.13	29.63	1.29	1.67	5.69	4.92	17.08	19.82
	(a) Basic EPS (in Rs.)	1.82	2.11	5.68	6.55	17.13	29.63	1.29	1.67	5.69	4.92	17.08	19.82
	(b) Diluted EPS (in Rs.)	1.82	2.11	5.68	6.55	17.13	29.63	1.29	1.67	5.69	4.92	17.08	19.82

Note:
1 The unaudited standalones / consolidated financial results of the Company for the quarter/line items ended 31st December, 2023 have been approved by the Board of Directors of the Company at its meeting held on 09th February 2024. The results for the quarter/line items ended 31st December, 2023 presented here have been reviewed by the Statutory Auditors of the Company. An unaudited financial statement of the Company for the quarter/line items ended 31st December, 2023 have been presented above in accordance with the Indian Accounting Standards (Ind AS) as prescribed under section 133 of the Companies Act, 2013 read with Rule 3 of the Companies (Indian Accounting Standards) Rules, 2015 and Companies (Indian Accounting Standards) Amendment Rules 2019. The above unaudited standalones / consolidated financial results are filed with Stock Exchanges under Regulation 33 of the SEBI (Listing Obligations & Disclosures Requirements) Regulations, 2015 and are available on the Stock Exchange Website.
2 Utilization of aggregate funds by the Natural Capsules Limited on 31st December, 2023 are as follows:
Particulars Amount (Rs. in Lakhs) Amount (Rs. in Lakhs)
Amount received (Excluding balance in Escrow A/c) 3,068.77
Amount Spent 3,068.66
Balance available as on 31.12.2023 0.11
There is no deviation in the use of the proceeds from the objects stated in the offer documents for the rights issue.
3 Previous years figures have been regrouped wherever necessary.
4 Post-Box of investor complaints for the quarter ended 31st December, 2023

Particulars	No. of complaints
Pending as on 30.09.2023	Nil
Received during the quarter	1
Resolved during the quarter	1
Pending as on 31.12.2023	Nil

Place : Bangalore
Date : 09/02/2024

Sd/-
Sunil L. Mundra
Managing Director
DIN : 09214394

